



ಕರ್ನಾಟಕ ಸರ್ಕಾರ ಅಭಿವೃದ್ಧಿ ನಿರ್ಮಾಣ ಕೌಶಲ ವಿಭಾಗ

KARNATAKA SKILL DEVELOPMENT CORPORATION



SANKALP
Ministry of Skill Development & Entrepreneurship



ಮೂದರಿ ಪಠ್ಯತ್ರಮು

MODEL CURRICULUM



ಕ್ಷೇತ್ರ ಮಾರಾಟ ಕಾರ್ಯನಿರ್ವಾಹಕ ಯೋಜನೆಗಳು ಮತ್ತು ಸೇವೆಗಳು

Field Sales Executive

(Telecom Plan and Services)

ವಿಭಾಗ	:	ದೂರಸಂಪರ್ಕ/ಚೆಲಿಕಾಂ
ಉಪ-ವಿಭಾಗ	:	ಸೇವಾ ಮೂರ್ಕೆದಾರರು
ಉದ್ದೇಶ	:	ಮಾರಾಟ ಮತ್ತು ವಿತರಣೆ
ಉಲ್ಲೇಖ ಐಡಿ	:	TEL/Q0200, V1.0
NSQF ಹಂತ	:	4



Certificate

CURRICULUM COMPLIANCE TO QUALIFICATION PACK – NATIONAL OCCUPATIONAL STANDARDS

is hereby issued by the

TELECOM SECTOR SKILL COUNCIL

for the

MODEL CURRICULUM

Complying to National Occupational Standards of
Job Role/ Qualification Pack: 'Field Sales Executive(FSE)' QP No. TEL/Q0200 NSQF Level 4'

Date of Issuance:
Valid upto:

* Valid up to the next review date of the Qualification Pack



Authorized Signatory
(Telecom Sector Skill Council)

ಪರಿವಿಡಿ

- | | |
|-------------------------------------|-----------|
| 1. ಅಧ್ಯಯನ ವಿಷಯ | 01 |
| 2. ತರಬೇತುದಾರರ ಮೂವಾರ್ಜೀಕೃತಗಳು | 05 |
| 3. ಅನುಭಂಧ: ಮೌಲ್ಯಮಾಪನ ಮಾನದಂಡ | 06 |

ಫೀಲ್ಡ್ ಸೇಲ್ಸ್ ಎಕ್ಸ್‌ಕ್ರೋಟಿವ್ - ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳು

ಅಧ್ಯಯನ ವಿಷಯ/ಪತ್ರಕ್ರಮ

ಈ ಕಾರ್ಯಕ್ರಮವು “ಟೆಲಿಕಾಂ” ವಲಯ/ಉದ್ಯಮದಲ್ಲಿ “ಫೀಲ್ಡ್ ಸೇಲ್ಸ್ ಎಕ್ಸ್‌ಕ್ರೋಟಿವ್ - ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳು” ಉದ್ಯೋಗಕ್ಕಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ ಮತ್ತು ಕಲಿಯುವವರಲ್ಲಿ ಈ ಕೆಳಗಿನ ಪ್ರಮುಖ ಸಾಮರ್ಥ್ಯಗಳನ್ನು ನಿರ್ದಿಷ್ಟ ಗುರಿಯನ್ನು ಹೊಂದಿದೆ.

ಕಾರ್ಯಾಗಾರದ ಹೆಸರು	ಫೀಲ್ಡ್ ಸೇಲ್ಸ್ ಎಕ್ಸ್‌ಕ್ರೋಟಿವ್ - ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳು		
ಅರ್ಹತೆ ಪ್ರಾಕ್ ಹೆಸರು ಮತ್ತು ಉದ್ದೇಶ ವಡಿ.	TEL/Q0200		
ಆವೃತ್ತಿ ಸಂಖ್ಯೆ	1.0	ಆವೃತ್ತಿ ಪರಿಷ್ಕರಣ ದಿನಾಂಕ	31-05-2017
ತರಬೇತಿಗೆ ಮೂವಾರ್ಪೇಕ್ಕಿ ತಗಳು	ಮಾತ್ರಕ ಮತ್ತು ಮಾರಾಟ ಕೌಶಲಗಳು, ಟೆಲಿಕಾಂನ ಮೂಲಗಳು (ಪ್ರವೇಶ ಮಟ್ಟದ ಅವಶ್ಯಕತೆ)		
ತರಬೇತಿಯ ಘಳಿತಾಂಶಗಳು	<p>ಈ ಕಾರ್ಯಾಗಾರವನ್ನು ಮೊರಣಗೊಳಿಸಿದ ನಂತರ, ಭಾಗವಹಿಸುವ ಪ್ರತಿಕ್ರಿಯಾರ್ಥಿಗಳು ಈ ಕೆಳಗಿನ ಕೌಶಲಗಳನ್ನು ಕಲಿಯಲು ಸಮರ್ಥರಾಗುವರು:</p> <ul style="list-style-type: none"> * ಮಾರಾಟ-ಮೂವಾರ್ಪೇಕ್ಕಿಗಳಿಗೆ ಶಿಥಾರಾಗಿ: ಮೂವಾರ್ಪೇಕ್ಕಿ-ನಿರ್ಧಾರಿತ ಮಾರ್ಗ-ಸೂಚಿಗಳು ಮತ್ತು ಮಾನದಂಡಗಳನ್ನು ಅನುಸರಿಸಿ, ಗುರಿಗಳನ್ನು ವಿಭಜಿಸಿ, ತ್ರಿಯಾ ಯೋಜನೆಯನ್ನು ವಿನ್ಯಾಸಗೊಳಿಸಿ ಮತ್ತು ವಿತರಕಾ ಸ್ಥಳದಿಂದ ಸರಕುಗಳನ್ನು ಸಂಗ್ರಹಿಸಿ. * ಆದಾಯವನ್ನು ಹೆಚ್ಚಿಸುವ ವಿಧಾನವನ್ನು ಅರ್ಥಮಾಡಿಕೊಳ್ಳಿ: ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ಪ್ರಭಾವ ಬೀರಿರಿ, ಬ್ರೌಂಡ್‌ನ ಬಗ್ಗೆ ಜಾಹೀರಾತು ನೀಡಿ. ಚಿಲ್ಲರೆ ವ್ಯಾಪಾರಿಗಳಿಗೆ ತಿಕ್ಕಣ ನೀಡಿ ಮತ್ತು ವರದಿ ಮಾಡುವ ಸ್ವರೂಪಗಳನ್ನು ಅಂಗೀಕರಿಸಿ. * ವ್ಯಾಪಾರವನ್ನು ಪರಿಪೂರ್ವಿಸಿದ ಜಾಖ್ಯವನ್ನು ಪಡೆದುಕೊಳ್ಳಿ: ಸಂಭವನೀಯ ಚಿಲ್ಲರೆ ವ್ಯಾಪಾರಿಯನ್ನು ಗುರುತಿಸಿ, ಆಡಳಿತ ನಡೆಸುವ ಪ್ರಯೋಜನವನ್ನು ಗುರುತಿಸಿ, ಆರೋಭ ಅನ್ನು ವ್ಯಾಪ್ತಾನಿಸಿ, ಉತ್ಪನ್ನಗಳ ಸತ್ಯಾಕಶ್ಯತೆಯನ್ನು ಪರಿಚಯಿಸಿ ಮತ್ತು ಪ್ರತ್ಯೇಕವಾದ ಪ್ರಕರಣವನ್ನು ಪ್ರದರ್ಶಿಸಿ. * ಪ್ರತ್ಯೇಕಿಯ ಅನುಸರಣೆಯನ್ನು ಅರ್ಥಮಾಡಿಕೊಳ್ಳಿ: ಏಸೋಎವಿಎಂ ಸ್ಕ್ರಿಯಗೊಳಿಸುವಿಕೆ, ರೀಬಾಜ್ಎಂ, ಟಿಆರ್‌ಎವಿ ಆರ್ಥಾರಿತ ಎಂಎಸ್‌ಪಿ ನಂತರ ವಿವಿಧ ಪ್ರತ್ಯೇಕಿಯಗಳನ್ನು ಕುರಿತು ಚಿಲ್ಲರೆ ವ್ಯಾಪಾರಿಗೆ ಸೂಚನೆ ನೀಡಿ, ಸ್ಕ್ರಿಯಗೊಳಿಸುವಿಕೊಗಾಗಿ ಡಾಪ್ಯಾಮೆಂಟ್‌ಅನ್ನು ಕಂಪ್ಯೂಟ್ ಮಾಡಿ. * ಡೇಟಾ ಹಸ್ತಾಂತರದಲ್ಲಿ ಜಾಖ್ಯವನ್ನು ಸಂಗ್ರಹಿಸಿ: ಇತ್ತೀಚಿನ ತಂತ್ರಜ್ಞಾನಗಳು, ಮಂಕಡ ಯೋಜನೆಗಳು, ಕೊಡುಗೆಗಳು ಮತ್ತು ಯೋಜನೆಗಳನ್ನು ಅನ್ವೇತಿಸಿ, ಡೇಟಾ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಿ ಮತ್ತು ಡೇಟಾಮೊಂದಿಗೆ ಗ್ರಾಹಕರ ಸಂಪರ್ಹವನವನ್ನು ಕಡಿಮೆ ಮಾಡಿ ಸಂಬಂಧಿತ ಸಮಸ್ಯೆಗಳು. * ವ್ಯಾಯಕ್ಕಿರುತ್ತಿರುವ ಬೆಳವಣಿಗೆಯನ್ನು ವ್ಯಾಖ್ಯಾನಿಸಿ: ಬೆಳವಣಿಕ ತರಬೇತಿಯ ಮೂಲಕ ಮೃದು ಕೌಶಲಗಳನ್ನು ಗುರುತಿಸಿ ಮತ್ತು ಸುಧಾರಿಸಿ. ಏಸೋಎಂಬ್ಲೂಸ್‌ಪಿ ವಿಶ್ಲೇಷಕರೆಯನ್ನು ನಿರ್ವಹಿಸಿ. * ನಿಮ್ಮ ವ್ಯಾಕ್ರಿಕ್ಟ್‌ವನ್ನು ವಿಕಾಸಗೊಳಿಸಿ: ಅಲಿಸುವುದನ್ನು ಸುಧಾರಿಸಿ, ಒಮ್ಮೆವಿಕೆಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳನ್ನು ಬಗೆಹರಿಸಿ ಹಾಗೂ ಸ್ವಜನತೀಲ ಬರವಣಿಗೆ ಸಲಹಾಗಳನ್ನು ವಿವರಿಸಿ. 		

“ಟೆಲಿಕಾಂ ವಲಯ ಕೌಶಲಗಳ ಸಮಿತಿಯ” ನೇರ್ಪಡಿಸಿದ “ಫೋಲ್ ಸೇಲ್ಸ್ ಎಕೆಕ್ಸ್‌ಪೆಟ್‌ವ್” – ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳು” ಅವಳ ಪ್ರಕ್ರಿಯೆಯನ್ನು ಸ್ವಾಯಂದರ್ಶಕಗಳಲ್ಲಿ (ಎನೋಬಿಎಸ್) 5 ಅನ್ನು ಈ ಕೋರ್ಸ್‌ನಲ್ಲಿ ಅಡಗಗೊಳಿಸಲಾಗಿದೆ.

ಕ್ರ.ಸಂ.	ಮಾಡ್ಯೂಲ್	ಪ್ರಮುಖ ಕಲಿಕೆಯ ಘಲಿತಾಂಶಗಳು	ಅಗತ್ಯವಿರುವ ಸಲಕರಣೆ
1	ಮಾರಾಟ-ಮೂರ್ಚ ತಯಾರಿ ಪಶ್ಚಾದ ಅವಧಿ (ಗಂಗಂ:ನಿನಿ) 20:00 ಪ್ರಾಯೋಗಿಕ ಅವಧಿ (ಗಂಗಂ:ನಿನಿ) 5:00 ಸಂಬಂಧಿತ ಎನೋಬಿಎಸ್ ಕೋಡ್ TEL/N0200	<ul style="list-style-type: none"> * ಕ್ಷೇತ್ರ ಮಾರಾಟ ಕಾರ್ಯನಿರ್ವಹಕನ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಚರ್ಚಿಸಿ * ಮಾರಾಟದ ಗುರಿಯನ್ನು ವಿಭಜಿಸುವ ಪ್ರಾಮುಖ್ಯತೆಯನ್ನು ವಿವರಿಸಿ * ಅಂದಗೊಳಿಸುವ ಮಾರ್ಗಸೂಚಿಗಳು, ಗುರಿಗಳು, ನವೀಕರಿಸಿದ ಕೊಡುಗೆಗಳನ್ನು ಅನುಸರಿಸಲು ಶೇ ಗಳಿಗೆ ತರಬೇತಿ ನೀಡಿ * ಎಂಟಿಡಿ ಮಾರಾಟಗಳನ್ನು ಲೆಕ್ಕಾಪಾಠಿ * ಮಾರ್ಗ ಯೋಜನೆ ಮತ್ತು ಬೀಳ್ಕೋ ಯೋಜನೆಯನ್ನು ರಚಿಸಿ ಒಂದು ಶ್ರೇಯಾ ಯೋಜನೆಯನ್ನು ಕರಡು ಮಾಡಿ * ಮಾರಾಟಮಾಡುವ ವಸ್ತುಗಳ ಮಹತ್ವವನ್ನು ವಿವರಿಸಿ 	ಅನ್ವಯಿಸುವುದಿಲ್ಲ
2	ಗ್ರಾಹಕರ ಮೂಲವನ್ನು ಮತ್ತು ಆದಾಯವನ್ನು ಹೆಚ್ಚಿಸಿ ಪಶ್ಚಾದ ಅವಧಿ (ಗಂಗಂ:ನಿನಿ) 15:00 ಪ್ರಾಯೋಗಿಕ ಅವಧಿ (ಗಂಗಂ:ನಿನಿ) 30:00 ಸಂಬಂಧಿತ ಎನೋಬಿಎಸ್ ಕೋಡ್ TEL/N0201	<ul style="list-style-type: none"> * ಮೂಲಭೂತ ಕೌಶಲ್ಯ ಸಮಾಹದ ಬಗ್ಗೆ ಚಿಲ್ಲರೆ ವ್ಯಾಪಾರಿಗೆ ತರಬೇತಿ ನೀಡಿ * ಸಂವಹನ ಕೌಶಲ್ಯ ಮತ್ತು ಸಂವಹನ ನಡೆಸುವಾಗ ಅಗತ್ಯವಿರುವ ಆತ್ಮವಿಶ್ವಾಸವನ್ನು ಅಭಿವೃದ್ಧಿಪಡಿಸಿ * ದೋಡ್ ಶೋಗಳನ್ನು ಅಯೋಜಿಸಿ ಮತ್ತು ಕಾರ್ಯಗತೀಗೊಳಿಸಿ * ಮಾರಾಟದ ವ್ಯಾಪ್ತಿಯನ್ನು ವಿವರಿಸಿ * ಸ್ಕೂಲ್ ನಿರ್ವಹಣೆಯನ್ನು ವಿವರಿಸಿ * ಕ್ಷಾತ್ರ ಆನ್ ಡೆಲಿವರಿ (ಸಿಬಡಿ)ಯನ್ನು ಲೆಕ್ಕಾಪಾಠ ಮಾಡಿ ದ್ವಿತೀಯ/ತೃತೀಯ ಮಾರಾಟಗಳಾಗಿ ಬಿಹಿಂಬಾರ್ಥ ಕಾರ್ಯಪ್ರಕ್ರಿಯೆಯನ್ನು ಅಧ್ಯಯನಾರ್ಥಿಗಳಾಗಿ ಬಿಂಬಿಸಿ 	ಮೃದು ಕೌಶಲ್ಯ (ಷಟ್ಟಿನಿಂದಿಂದ ತರಬೇತುದಾರರ ಪರಿಕರಗಳು/ಸಾಫ್ಟ್‌ವೇರ್)
3	ವಿತರಕ್ ಅಗಲವನ್ನು ಹೆಚ್ಚಿಸಿ ಪಶ್ಚಾದ ಅವಧಿ (ಗಂಗಂ:ನಿನಿ) 15:00 ಪ್ರಾಯೋಗಿಕ ಅವಧಿ (ಗಂಗಂ:ನಿನಿ) 20:00 ಸಂಬಂಧಿತ ಎನೋಬಿಎಸ್ ಕೋಡ್ TEL/N0202	<ul style="list-style-type: none"> * ಪ್ರಮುಖ ಚಿಲ್ಲರೆ ಅಂಗಡಿಯನ್ನು ಪ್ರತ್ಯೇ ಮಾಡಿ * ಬ್ರ್ಯಾಂಡ್ ಗೋಚರತೆಯನ್ನು ರಚಿಸುವ ಪ್ರಕ್ರಿಯೆಯನ್ನು ಗುರುತಿಸಿ * ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ರೂಢಿಗಳನ್ನು ವಿವರಿಸಿ * ಹೊಸ ಮಳಿಗೆಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ವಿವರಿಸಿ * ಹೂಡಿಕೆಯ ಮೇಲಿನ ಆದಾಯ (ಆರೋಬಿ) ಮತ್ತು ದಾಸ್ತಾನು ಲಾಭವನ್ನು ಲೆಕ್ಕಾಪಾಠ ಮಾಡಿ * ಉತ್ಪನ್ನ ಸ್ಕ್ರಿಯಗೊಳಿಸುವಿಕೆಯ ಮಾನದಂಡಗಳನ್ನು ಅಧ್ಯಯನಾರ್ಥಿಗಳಾಗಿ ಬಿಂಬಿಸಿ 	ಕೆವೈಸಿ ಅಜ್ಞಾಗಳು, ಸೇವಾ ಮೂರ್ಕೆದಾರರ ಮಾರ್ಗಸೂಚಿಗಳು
4	ಪ್ರಕ್ರಿಯೆ ಅನುಸರಣೆ ಪಶ್ಚಾದ ಅವಧಿ (ಗಂಗಂ:ನಿನಿ) 10:00 ಪ್ರಾಯೋಗಿಕ ಅವಧಿ (ಗಂಗಂ:ನಿನಿ) 20:00 ಸಂಬಂಧಿತ ಎನೋಬಿಎಸ್ ಕೋಡ್ TEL/N0203	<ul style="list-style-type: none"> * ಮೊಬೈಲ್ ಸಂಖ್ಯೆ ಮೋಟ್‌ಫೋನ್‌ಲಿಂಗ್ (ಎಂಎಂಎಂಎಂ) ವಿವರಿಸಿ * ರೀಚಾರ್ಜ್ ಅನ್ನು ಅಧ್ಯಯನಾರ್ಥಿಗಳಾಗಿ ಮತ್ತು ರೀಚಾರ್ಜ್ ರಿವರ್ಸ್‌ಲೋಗಳನ್ನು / ಮೂಲ್ಯಾಂಶದಲಾವಣೆಯನ್ನು ಅಧ್ಯಯನಾರ್ಥಿಗಳಾಗಿ ಬಿಂಬಿಸಿ * ದಾವಿಲಾತಿ ಅಜ್ಞಾಗಳನ್ನು ಮಾರ್ಪಿಡಿಸಿ * ಗ್ರಾಹಕರ ಪ್ರಶ್ನೆಯನ್ನು ಪರಿಹರಿಸುವ ವಿಧಾನವನ್ನು ಅಳವಡಿಸಿ 	ಗ್ರಾಹಕ ಸ್ಥಾದ್ವಿನ ಅಜ್ಞಾಗಳು, ಎಂಎಂಎಂಎಂ ಪ್ರಕ್ರಿಯೆ ದಾವಿಲಾತಿ

क्र.सं.	मार्गदर्शन	प्रमुख कलेक्टर फलितांतरगत	अग्रणीविधुव सलकरण
5	दैशा परिणाम पर्याप्त अवधि (gंगःनिः) 10:00 प्रायोगिक अवधि (gंगःनिः) 15:00 संबंधित एनोडवर्स कॉर्ड TEL/N0110	<ul style="list-style-type: none"> * होने तंत्रज्ञानगत, सुनकद लार्जगत, कॉडिंगगत मत्तु योजनागतन्तु तुरित सौंदर्य-नवीकरितातीरि * मोबाइल हाथांदा सेट्टोगत तांत्रिक प्रैक्टिकोगतन्तु विवरणी * आपरेटिंग सिस्टमगत मत्तु हाथांदा सेट्टोगतलाईन सम्बन्धितन्तु गुरुत्वातीरि * ग्राहकर सम्बन्धितन्तु बगेहरिसि मत्तु कालजिगतन्तु तोरिसि 	योजने करपत्रगत, विद्येष्ठानगतांदिगे हाथांदा सेट्टो करपत्रगत
6	मुद्रा कोशलगत - व्येयक्टिक अभिव्यक्ति पर्याप्त अवधि (gंगःनिः) 5:00 प्रायोगिक अवधि (gंगःनिः) 05:00	<ul style="list-style-type: none"> * मुद्रा कोशलगतन्तु गुरुत्वातीरि मत्तु सुधारिसि * सूच्यं तिळिदक्षिण्यपुदर महत्वपत्तन्तु विवरणी * एसोडेट्यूटीटी विद्येष्ठानेयन्तु नदेसि * वर्तनेगत रजनेयन्तु मत्तु बदलावणेयन्तु विवरणी 	दूनी तरबीतुदार/सरिसमान सेटिवा
7	मुद्रा कोशलगत- घुट्टेक्ष विकास पर्याप्त अवधि (gंगःनिः) 5:00 प्रायोगिक अवधि (gंगःनिः) 05:00 संबंधित एनोडवर्स कॉर्ड अन्नपुर्णपुदिल्ल	<ul style="list-style-type: none"> * कविगोष्टु आलिसव कलेयन्तु अधिमाकिकोली * ओद्यव परिकल्पने मत्तु त्रियातील ओद्यविकेय प्रयोजनगतन्तु विवरणी * संवहनद परिकल्पने, अदर प्रक्रिये मत्तु विद्येष लक्षणगतन्तु विवरणी * बरवणीगेय सुलिवगतन्तु निधनरिसि 	लार्जपोटापा, व्येट्रो ब्लॉडॉफ, माकरा, प्रौजेक्टरा
	बट्टा अवधि पर्याप्त अवधि 80:00 प्रायोगिक अवधि 120:00	विशिष्ट सलकरण अग्रणीविधेः तरगतियली तरबीतिगागि लार्जपोटापा, व्येट्रोब्लॉडॉफ, माकरा, प्रौजेक्टरा	

लार्जांदा बट्टा कॉर्ड अवधि: 200 गंगेगत, 0 निमिषगत
(ज्ञापत्रकम्/अद्यायन विषयवु छेवर्सवर्सी मोलक अनुमोदितवागिदेः टेलिकां सेक्टरो शुला कोन्सिलो)

ಉದ್ಯೋಗದ ಪಾತ್ರದಲ್ಲಿ ತರಬೇತುದಾರರ ಮೂವಾರ್ಪೇಕೆಗಳು: “ಫೀಲ್ಡ್ ಸೇಲ್ಸ್ ಎಕೆಕ್ಸ್‌ಪ್ರೋಟಿವ್” – ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳು” ಅಹಂತಾ ಪ್ರಾಕ್ರಿಗ್ ಮ್ಯಾಪ್ ಮಾಡಲಾಗಿದೆ: **“TEL/Q0200, v1.0”**

ಕ್ರ. ಸಂ.	ಪ್ರದೇಶ	ವಿವರಗಳು
1	ವಿವರಣೆ	ದ್ವಿನಂದಿನ ಮಾರ್ಗ/ಬೀಳ್ ಪ್ಲಾನ್ ಪ್ರಕಾರ, ಚೆಲ್ಲರೆ ವ್ಯಾಪಾರಿಗಳಿಗೆ ಪಿಪೇಯ್ ಟೆಲಿಕಾಂ ಉತ್ಪನ್ನಗಳನ್ನು/ಸೇವೆಗಳನ್ನು ತಲುಪಿಸಲು ಒಬ್ಬ ಫೀಲ್ಡ್ ಸೇಲ್ಸ್ ಎಕೆಕ್ಸ್‌ಪ್ರೋಟಿವ್ ಚೆಲ್ಲರೆ ವ್ಯಾಪಾರಿ ಅಂಗಡಿ ಮಳಗೆಗಳಿಗೆ ಭೇಟಿ ನೀಡುತ್ತಾರೆ. ಮಾಸಿಕ ಆದಾಯದ ಗುರಿಯನ್ನು ನಾದಿಸುವುದು, ವಿತರಣೆಯ ಅಗಲ ಮತ್ತು ಆಳವನ್ನು ಹೆಚ್ಚಿಸುವುದು, ಹೊಸ ಗ್ರಾಹಕರ ದಾವಿಲಾತಿಗಾಗಿ ಪ್ರತಿಯೆ ಅನುಸರಣೆಗೆ ಬಧವಾಗಿರುವುದು ಮತ್ತು ಗ್ರಾಹಕರ ನೆಲೆಯನ್ನು ಹೆಚ್ಚಿಸುವುದಕ್ಕೂ ಸಹ ಅವನು/ಅವಳು ಜವಾಖ್ಯಾರಾಗಿರುತ್ತಾರೆ.
2	ವ್ಯೇಹ್ತಿಕ ಸೂಳಲಕ್ಷಣಗಳು	ಈ ಉದ್ಯೋಗದ ಪಾತ್ರವು ಸಾಂಸ್ಕರಿಕವಾಗಿ ಅಂದಗೊಳಿಸುವ ಮಾರ್ಗ ಸೂಚಿಗಳ ಪ್ರಕಾರ ವ್ಯಕ್ತಿಯು ಚಾಣಕಾಕ್ಷಣಾಗಿರಬೇಕು ಮತ್ತು ನೋಡಲು ಜೆನ್ನಾಗಿ ಕಾಣಬೇಕಾಗುತ್ತದೆ; ಪ್ರಾದೇಶಿಕ ಭಾಷೆಯಲ್ಲಿ ನಿರಗ್ರಾಮವಾಗಿರಬೇಕು; ಕ್ಷೇತ್ರವಾಗಿ ಕಲಿಯುವ ಒಬ್ಬ ಶಿಕ್ಷಣಾರ್ಥಿಯಾಗಿರಬೇಕು, ಸದೃಢವಾದ ಗ್ರಾಹಕರ ಗಮನವನ್ನು ಹೊಂದಿರಬೇಕು; ಬದಲಾವಣೆಗೆ ಹೊಂದಿಕೊಳ್ಳುವಂತಿರಬೇಕು ಮತ್ತು ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿರಬೇಕು; ಸರ್ಕಾರದಲ್ಲಿ ಮಾರುಕಡೆಯ ನಾಡಿಮಿಡಿಟವನ್ನು ಅರಿಯಬೇಕು; ಉತ್ಪಾದನೆಯಾಗಿ ಸುದೀರ್ಘ ಕಾಲ ಕೆಲಸ ಮಾಡಲು ಸಿದ್ಧಿರಬೇಕು; ಗಮನವೆಲ್ಲಾ ಗುರಿಯತ್ತ ಸೆಟ್ಟಿರಬೇಕು ಮತ್ತು ಶ್ರೀಯಾಶೀಲವಾಗಿ ಆಲಿಸುವ ಕೌಶಲ್ಯಗಳನ್ನು ಹೊಂದಿರಬೇಕು.
3	ಕನಿಷ್ಠ ಶೈಕ್ಷಣಿಕ ಅವಾರ್ತಗಳು	10+2 ಅಧಿವಾ ತತ್ವಮಾನ
4ಬೆ	ಡೋಮೇನ್ ಪ್ರಮಾಣೀಕರಣ	ಉದ್ಯೋಗದ ಪಾತ್ರಕ್ಕಾಗಿ ಪ್ರಮಾಣೀಕರಿಸಲಾಗಿದೆ: “ಫೀಲ್ಡ್ ಸೇಲ್ಸ್ ಎಕೆಕ್ಸ್‌ಪ್ರೋಟಿವ್” – ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳನ್ನು” ಕ್ಷೇತ್ರಿಕ್ ಮ್ಯಾಪ್ ಮಾಡಲಾಗಿದೆ: “TEL/Q 200, ಆವೃತ್ತಿ ಸಂಖ್ಯೆ 1.0”. ಆಯಾಯ ಟಿಎಸ್‌ಎಸ್‌ಸಿ ಮಾರ್ಗ ಸೂಚಿಗಳ ಪ್ರಕಾರ ಕನಿಷ್ಠ ಸ್ನಿಗ್ರಹಿಸಿದ ಸ್ನೇಹಿತ್ಯ ಇದಾಗಿದೆ.
4ಬ್ರಿ	ಪ್ಲಾಟ್ ಫಾರ್ಮ್ ಪ್ರಮಾಣೀಕರಣ	ಉದ್ಯೋಗದ ಪಾತ್ರಕ್ಕಾಗಿ ತರಬೇತುದಾರರನ್ನು ಪ್ರಮಾಣೀಕರಿಸಲಾಗಿದೆ ಎಂದು ಶಿಫಾರಸು ಮಾಡಲಾಗಿದೆ: “ತರಬೇತುದಾರ”, ಅಹಂತಾ ಪ್ರಾಕ್ರಿಗ್ ಮ್ಯಾಪ್ ಮಾಡಲಾಗಿದೆ: “TEL/Q0200, ಆವೃತ್ತಿ ಸಂಖ್ಯೆ 1.0”. ಆಯಾಯ ಟಿಎಸ್‌ಎಸ್‌ಸಿ ಮಾರ್ಗ ಸೂಚಿಗಳ ಪ್ರಕಾರ ಕನಿಷ್ಠ ಸ್ನಿಗ್ರಹಿಸಿದ ಸ್ನೇಹಿತ್ಯ ಇದಾಗಿದೆ.
5	ಅನುಭವ	<ul style="list-style-type: none"> * ತರಬೇತುದಾರರನ್ನು ಟಿಎಸ್‌ಎಸ್‌ಸಿ ನೇತ್ಯಾತ್ಮದಲ್ಲಿ ‘ತರಬೇತುದಾರರಿಗೆ ತರಬೇತಿ ನೀಡಿ’ ಮತ್ತು ಮೌಲ್ಯಮಾಪಕರು ಎಂದು ಪ್ರಮಾಣೀಕರಿಸಬೇಕು * ಫೀಲ್ಡ್ ಸೇಲ್ಸ್ ಎಕೆಕ್ಸ್‌ಪ್ರೋಟಿವ್ ನಂತರ ಕೆಲಸ ಮಾಡಿದ್ದಾರೆ – ಕನಿಷ್ಠ 1-2 ವರ್ಷಗಳ ಕಾಲ ಟೆಲಿಕಾಂ ಯೋಜನೆಗಳು ಮತ್ತು ಸೇವೆಗಳು

ಅನುಬಂಧ: ಮೌಲ್ಯಮಾಪನ ಮಾನದಂಡ

ಮೌಲ್ಯಮಾಪನ ಮಾನದಂಡಗಳು	
ಉದ್ದೋಷ ಪಾತ್ರ	ಫೋಲ್ಡ್ ಸೇಲ್ಸ್ ಎಕ್ಸ್‌ಕ್ಲುಟಿವ್ – ಕೆಲಕಾಂ ಯೋಜನೆಗಳು ಮತ್ತು ಸೇವೆಗಳು
ಅರ್ಹತಾ ಪ್ರಯೋಜನ	TEL/Q0200, ಅವೃತ್ತಿ ಸಂಖ್ಯೆ 1.0
ವಲಯ ಕೌಶಲ್ಯ ಸಮಿತಿ	ಕೆಲಕಾಂ

ಕ್ರ. ಸಂ.	ಮೌಲ್ಯಮಾಪನಕ್ಕಾಗಿ ಮಾರ್ಗಸೂಚಿಗಳು
1	ಕೆಲಕಾಂ ಸೆಕ್ಟರ್ ಸ್ಕೂಲ್ ಕೆನ್ಸಿಲ್ ಮೂಲಕ/ಕೆಲಕಾಂ ವಲಯ ಕೌಶಲ್ಯ ಸಮಿತಿಯ ಮೂಲಕ ಪ್ರತಿಯೊಂದು ಅರ್ಹತಾ ಪ್ರಯೋಜನ ಮೌಲ್ಯಮಾಪನಕ್ಕಾಗಿ ಮಾನದಂಡಗಳನ್ನು ರಚಿಸಲಾಗುವುದು. ಪ್ರತಿಯೊಂದು ಕಾರ್ಯಕ್ರಮದಲ್ಲಿಯ ಮಾನದಂಡವನ್ನು (ಬಿಸಿ) ಎನ್‌ಬಿಎಸ್ ನಲ್ಲಿ ಅದರ ಪಾಮುಖ್ಯತೆಗೆ ಅನುಗುಣವಾಗಿ ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಟಿಎಸ್‌ಎಸ್‌ಎಸ್ ಎಂಬುದು ಪ್ರತಿಯೊಂದು ತಿಂಗಾಗಿ ಪರ್ಯಾಯ ಮತ್ತು ಕೌಶಲ್ಯಗಳ ಪ್ರಯೋಗಕ್ಕಿಂದೇ ಅಂಕಗಳ ಅನುಪಾತವನ್ನೂ ಸಹ ಹಾಕುತ್ತದೆ.
2	ಪರ್ಯಾಘಾಗದ ಮೌಲ್ಯಮಾಪನ ಎಂಬುವುದು ಟಿಎಸ್‌ಎಸ್‌ಎಸ್ ಮೂಲಕ ರಚಿಸಲ್ಪಟ್ಟ ಪ್ರಯೋಜನ ನಾಲ್ಕೆಷ್ಟು ಬ್ಯಾಂಕ್ ಮೇಲೆ ಆಧಾರಿತವಾಗಿದೆ.
3	ವೈಯಕ್ತಿಕ ಮೌಲ್ಯಮಾಪನ ಏಜೆನ್ಸಿಗಳು ಪ್ರತಿಯೊಂದು ಪರೀಕ್ಷೆಯಲ್ಲಿ/ತರಬೇತಿ ಕೇಂದ್ರದಲ್ಲಿ (ಕೆಳಗಿನ ಮೌಲ್ಯಮಾಪನ ಮಾನದಂಡಗಳ ಪ್ರಕಾರ) ಪ್ರತಿಯೊಬ್ಬ ಅಭ್ಯರ್ಥಿಗಾಗಿ ಪರ್ಯಾಯ ಭಾಗಕ್ಕೆ ಅನನ್ಯ ಪ್ರಶ್ನೆಪತ್ರಿಕೆಗಳನ್ನು ರಚಿಸುತ್ತದೆ.
4	ಈ ಮಾನದಂಡದ ಆಧಾರದ ಮೇಲೆ ಪ್ರತಿ ಪರೀಕ್ಷೆ/ತರಬೇತಿ ಕ್ಷಾಂಕರೊನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರಾಯೋಗಿಕ ಕೌಶಲ್ಯಕ್ಕಾಗಿ ವೈಯಕ್ತಿಕ ಮೌಲ್ಯಮಾಪನ ಏಜೆನ್ಸಿಗಳು ಅನನ್ಯ ಮೌಲ್ಯಮಾಪನಗಳನ್ನು ರಚಿಸುತ್ತವೆ.
5	ಅರ್ಹತಾ ಪ್ರಯೋಜನಲ್ಲಿ ಉತ್ತೀರ್ಣರಾಗಲು, ಪ್ರತಿಯೊಬ್ಬ ಪ್ರಶ್ನೆಪತ್ರಿಕಾರ್ಥಿಯು ಒಟ್ಟಾರೆ 70% ಅಂಕಗಳನ್ನು ಗಳಿಸಬೇಕು.
6	ಈ ಅಂಕಗಳನ್ನು ಬಿಸಿ ಪ್ರಕಾರವಾಗಿ ಹಂಚಲಾಗುತ್ತದೆ; ಆದಾಗೂ, ಪ್ರತಿಯೊಂದು ಎನ್‌ಬಿಎಸ್ ವಿಭಾಗವು ನಿರ್ದಿಷ್ಟ ಕ್ಷುಲಿ ಗೆ ನಿಗದಿಪಡಿಸಿದ ಒಟ್ಟು ಅಂಕಗಳಲ್ಲಿ ಒಂದು ತೂಕವ್ವನ್ನು ಹೊಂದಿರುತ್ತದೆ.

ವೋಲ್ವುಮಾಪನದ ಫಲಿತಾಂಶಗಳು	ವೋಲ್ವುಮಾಪನ ಮಾನದಂಡಗಳು	ಒಟ್ಟು ಅಂಕಗಳು (400+ 100)	ಒಟ್ಟು ಅಂಕದಲ್ಲಿ	ಅಂಕಗಳನ್ನು ನಿಗದಿಪಡಿಸಲಾಗಿದೆ	
				ಪತ್ರ	ಪ್ರಾಯೋಗಿಕ ಕಾಶಲ್ಪಗಳು
1.TEL/N0200: ಮಾರಾಟ-ಮೂರ್ವ- ತಯಾರಿ	PC1. ಸಾಂಸ್ಕಿಕ ಅಂದಗೊಳಿಸುವ ಮಾರ್ಗಸೂಚಿಗಳು/ಮಾನದಂಡಗಳ ಮೂಲಕ ಸ್ವಯಂ ಸಂಘರ್ಷಿಸಿ	100	10	0	10
	PC2. ಮಾರಾಟ ಮಾರಾಟದ ಗುರಿಯನ್ನು (ಆಡಾಯ, ಕೊಷ ಸ್ಕ್ರೀಯಗೊಳಿಸುವಕೆಗೆ ಇತ್ಯಾದಿ) ಸಾಹಾರ್ಟಿಕ ಮತ್ತು ದೈನಂದಿನ ಮಾರಾಟ ಗುರಿಯನ್ನಾಗಿ ವಿಭಿನ್ನ ವಿಭಿನ್ನ ವಿಭಿನ್ನ ವಿಭಿನ್ನ		10	10	0
	PC3. ಟಿವಿಎಂ/ಪರಿಯಾ ಮ್ಯಾನೇಜರ್‌ನಿಂದ ದೈನಂದಿನ ಮಾರಾಟಗಳ ಉದ್ದೇಶವನ್ನು ಸಾಧಿಸಲು ಕ್ರಿಯಾ ಯೋಜನೆಯನ್ನು ಪಡೆದುಕೊಳ್ಳಲು ಮತ್ತು ವಿನಾಯಕಗೊಳಿಸಿ		20	10	10
	PC4. ಇತ್ತೀಚಿನ ಜಿಲ್ಲರೆ ಯೋಜನೆಗಳು/ಕೊಡುಗೆಗಳ ಬಗ್ಗೆ ಸ್ವಯಂ ನವೀಕರಿಸಿ		10	10	0
	PC5. ವಿತರಕರ ಸ್ಥಳದಿಂದ ಸರಕುಗಳನ್ನು ಸಂಗ್ರಹಿಸಿ		20	20	0
	PC6. ಮಾರಿಕ ಗುರಿಗೆ ಎದುರಾಗಿ ಸಾಧಿಸಿದ ಎಂಟಿಡಿ ಮಾರಾಟಗಳನ್ನು ಲೆಕ್ಕಹಾಕಿ		20	20	0
	PC7. ಮೂರ್ವ-ನಿರ್ಧಾರಿತ ಮಾರ್ಗ ಮತ್ತು ಬೀಳೆ ಹ್ಯಾನ್‌ ಪ್ರಕಾರ ಮುಂದುವರಿಯಿರಿ		10	0	10
	ಒಟ್ಟು		100	70	30
TEL/N0201: ಗ್ರಾಹಕರ ಮೂಲ ಮತ್ತು ಆದಾಯವನ್ನು ಹೆಚ್ಚಿಸಿ	PC1. ಬ್ಯಾಂಡ್‌ ಗೋಚರತೆಯನ್ನು ರಚಿಸಲು ಹೋಸ್ಟ್‌ರೋಗಳು, ಡ್ಯೂಂಗ್‌ರೋಗಳು ಇತ್ಯಾದಿ . . . ಜಿಲ್ಲರೆ ಮಳಗೆಗಳಲ್ಲಿ ವ್ಯಾಪಾರ ಮಾಡುವುದನ್ನು ವ್ಯವಸ್ಥೆ ಮಾಡಿ	100	8	0	8
	PC2. ಜಿಲ್ಲರೆ ವ್ಯಾಪಾರಿಗಳ ಗಮನವನ್ನು ಸೇಳಿಯಿರಿ		6	0	6
	PC3. ದ್ವಿತೀಯ/ತೃತೀಯ ಮಾರಾಟಗಳಾಗಿ ರೀಟೆಲ್‌ ಕಾರ್ಡ್‌ ಅನ್ನು ಮೇಲ್ವಿಚರಣೆ ಮಾಡಿ/ಸೋಂದಾಯಿಸಿ		15	5	10
	PC4. ಜಿಲ್ಲರೆ ವ್ಯಾಪಾರಿಗಳ ದ್ವಿತೀಯ/ತೃತೀಯ ಮಾರಾಟ ದಾಖಲೆಗಳಲ್ಲಿ ಬಿಹೆಚೌರ್‌ ಪರಿಶೀಲನೆಯನ್ನು ಮಾಡಿ		10	5	5
	PC5. ಸ್ಕ್ಯಾಕ್ ಲಭ್ಯತೆಯನ್ನು ಪರೀಕ್ಷೆಸಲು ಭೌತಿಕವಾಗಿ ಬೆಳ್ಳಿಕೊಂಡು ಅನ್ನು ಗಮನಿಸಿ		8	4	4
	PC6. ಜಿಲ್ಲರೆ ವ್ಯಾಪಾರಿಯ ಅಗತ್ಯವನ್ನು ನಿರ್ವಹಿಸಿ ಗುರುತಿಸಲು ಪ್ರತ್ಯೇಗಳನ್ನು ಕೇಳಿ		5	0	5
	PC7. ಉತ್ಪನ್ನಗಳನ್ನು ಸ್ವರ್ಚಯೋಂದಿಗೆ ಹೋಲಿಸುವ ಮೂಲಕ ಜಿಲ್ಲರೆ ವ್ಯಾಪಾರಿಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಜಿಲ್ಲರೆ ವ್ಯಾಪಾರಿಗಳಿಗೆ ಲಾಭವನ್ನು ಪ್ರದರ್ಶಿಸುತ್ತದೆ		8	4	4
	PC8. ಇತರನ್ನು ಹೇರೇಹಿಸಲು, ಅಧಿಕ ಮಾರಾಟದ ಜಿಲ್ಲರೆ ವ್ಯಾಪಾರಿಯ ಮಾರಾಟದ ಸಾಧನೆಯನ್ನು ಉಲ್ಲೇಖಿಸಿ		10	0	10
	PC9. ಜಿಲ್ಲರೆ ವ್ಯಾಪಾರಿಗಳಿಗೆ ಉತ್ಪನ್ನಗಳ/ಸೇವೆಗಳ ವ್ಯಾಪ್ತಿಯನ್ನು ನೀಡುತ್ತದೆ		5	0	5
	PC10. ಜಿಲ್ಲರೆ ವ್ಯಾಪಾರಿಗಳಿಗೆ ಒಬ್ಬೀರು ಪ್ರಮಾಣದಲ್ಲಿ ಸ್ಕ್ಯಾಕ್‌ಅನ್ನು ಒದಗಿಸಿ		5	5	0
	PC11. ವಿತರಿಸಿದ ಸ್ಕ್ಯಾಕ್ ವಿರುದ್ಧ ಜಿಲ್ಲರೆ ವ್ಯಾಪಾರಿಗಳಿಂದ ಪಾವತಿಯನ್ನು ಸಂಗ್ರಹಿಸಿ		5	5	0
	PC12. ಎಲ್ಲಾ ಉತ್ಪನ್ನಗಳ/ಸೇವೆಗಳ ಉಪಯುಕ್ತತೆಯ ಬಗ್ಗೆ ಜಿಲ್ಲರೆ ವ್ಯಾಪಾರಿಗಳಿಗೆ ಶೀಕ್ಷಣ ನೀಡಿ		5	5	0
	PC13. ರೋಡ್ ಶೋಗಳನ್ನು ಅಯೋಜಿಸಿ ಮತ್ತು ಕಾರ್ಯಗತಗೊಳಿಸಿ		10	0	10
	ಒಟ್ಟು		100	33	67
3. TEL/N0202: ವಿತರಕೆಯ ಅಗಲವನ್ನು ಹೆಚ್ಚಿಸುವುದು	PC1. ವಿತರಕೆಯ ಅಗಲವನ್ನು ಹೆಚ್ಚಿಸಲು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲರೆ ಮಾರಾಟದ ಮಳಗೆಗಳನ್ನು ಪತ್ತೆ ಮಾಡಿ	100	8	0	8
	PC2. ನಿರ್ಧಾರ ತೆಗೆದುಹಳ್ಳಿಸಿದ ಗುರುತಿ ಮತ್ತು ವೋಲ್ವುದ ಪ್ರತಿಪಾದನೆಯನ್ನು ಜಚಿಸಲು ಅನುಮತಿ ಪಡೆಯಿರಿ		10	4	6
	PC3. ಕನಿಷ್ಠ ಮಾಡಿಕೆ ಮತ್ತು ಅಧಿಕ ದಾಸ್ತಾನ ತಿರುಪುಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಜಿಲ್ಲರೆ ವ್ಯಾಪಾರಿಗಳಿಗೆ ಅರೋಬಿ ಅನ್ನು ವಿವರಿಸಿ		20	10	10
	PC4. ಉತ್ಪನ್ನಗಳನ್ನು ಸೇವೆಗಳ ವ್ಯಾಪ್ತಿಯನ್ನು ಪ್ರಸ್ತಾಪಿಸಿ/ಬಿಂಬಿಸಿ ಮಾಡಿ ಹಾಗೂ ವಿವಿಧ ಸಂಬಂಧಿತ ಪ್ರಕ್ರಿಯೆಗಳನ್ನು ಪ್ರದರ್ಶಿಸಿ		20	10	10

ವೋಲ್ವುಮಾಪನದ ಫಲಿತಾಂಶಗಳು	ವೋಲ್ವುಮಾಪನ ಮಾನದಂಡಗಳು	ಒಟ್ಟು ಅಂಕಗಳು (400+ 100)	ಒಟ್ಟು ಅಂಕದಲ್ಲಿ	ಅಂಕಗಳನ್ನು ನಿಗದಿಪಡಿಸಲಾಗಿದೆ	
				ಪಕ್ಷ	ಪ್ರಾಯೋಗಿಕ ಕೌಶಲ್ಯಗಳು
	PC5. ದಾಖಿಲಾತಿಯ ಬೈಪಚಾರಿಕತೆಗಳನ್ನು ಕುರಿತು ಚಿಲ್ಲರೆವ್ಯಾಪಾರಿಗಳಿಗೆ ಶಿಕ್ಷಣ ನೀಡಿ		12	6	6
	PC6. ಮಾರಾಟಮಾಡುವ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ಅಂಗಡಿಮಳಿಗೆಯಲ್ಲಿ ಎದ್ದುಕಾಣಬಂತೆ ಬ್ರಾಂಡ್‌ನ ಗೋಚರತೆಯನ್ನು ಸೃಷ್ಟಿಸಿ		10	0	10
	PC7. ಚಿಲ್ಲರೆ/ಸೆಮೊ ಸಿಮ್‌ ಕಾರ್ಡ್‌ ಅನ್ನು ಒದಗಿಸಿ ಮತ್ತು ದಾಖಿಲೆಗಳನ್ನು ಸಂಗ್ರಹಿಸಿ		20	10	10
	ಒಟ್ಟು	100	40	60	
4. TEL/N0203: ಕಾರ್ಯಾಚಾರ್ಯರ್ಯೇ ಅನುಸರಣೆ	PC1. ಮೊಬೈಲ್ ಸಂಖ್ಯೆ ಸಕ್ರಿಯಗೊಳಿಸುವ ಪ್ರಕ್ರಿಯೆ, ಎಂಎನ್‌ಎಫ್, ರೀಪಾಜ್‌ ಮತ್ತು ರೀಪಾಜ್‌ ರಿವರ್ಸ್‌ಲ್ ಕೆವ್ಯಾಸಿ ಮಾನದಂಡಗಳು, ಟಿಆರ್‌ಎಎ ಮಾರ್ಗ ಸೂಚಿಗಳು ಇತ್ಯಾದಿಗಳನ್ನು ಕುರಿತಂತೆ ಚಿಲ್ಲರೆ ವ್ಯಾಪಾರಿಗಳಿಗೆ ಶಿಕ್ಷಣ ನೀಡಿ.	100	30	15	15
	PC2. ವೈಟ್‌ಪ್ರೋ ಬಳಕೆ, ಸಿಗ್ನೇಚರ್ ಹೊಂದಾಣಿಕೆ ಆಗಿರುವುದು, ವಿಳಾಸ ಹೊಂದಾಣಿಕೆ ಆಗಿರುವಂತಹ ಯಾವುದೇ ವ್ಯತ್ಯಾಸಗಳಿವೆಯೇ ಎಂದು ಗ್ರಾಹಕರ ದಾಖಿಲಾತಿ ಅಜ್ಞನಮೂನ್ಸೆಗಳನ್ನು ಮೊಲ್ಯೂಕರಿಸಿ		20	20	0
	PC3. ಮೊಬೈಲ್ ಸಂಖ್ಯೆಗಳನ್ನು ಸಕ್ರಿಯಗೊಳಿಸಲು ದಾಖಿಲೆಪತ್ರಗಳನ್ನು ಸಂಗ್ರಹಿಸಿ ಮತ್ತು ಪ್ರಕ್ರಿಯೆಗೊಳಿಸಿ		30	15	15
	PC4. ಚಿಲ್ಲರೆ ಸಮಸ್ಯೆಗಳಿಗೆ ಮತ್ತು ದೂರುಗಳಿಗೆ ಪ್ರತಿಕ್ರಿಯಿಸಿ		20	10	10
	ಒಟ್ಟು	100	60	40	
5. TEL/N0110: ಡೇಟಾ ಪರಿಣಿ	PC1. ಗ್ರಾಹಕರ ಡೇಟಾ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿ	100	40	20	20
	PC2. ಡೇಟಾ ಸಂಬಂಧಿತ ಪ್ರಶ್ನೆಗಳಿಗೆ ಗ್ರಾಹಕರ ಪುನರಾವರ್ತಿತ ಸಂದರ್ಭನಗಳನ್ನು/ಸಂವಾದಗಳನ್ನು ಕಡಿಮೆ ಮಾಡಿ		60	30	30
	ಒಟ್ಟು		100	50	50
	ಒಟ್ಟು ಮೊತ್ತ	500	500	253	247
	ಶೇಕಡಾವಾರು ಮೂಕ:			40%	60%
	ಅವರುತ್ತೆ ಪಡೆಯಲು ಕನಿಷ್ಠ ಉತ್ತೀರ್ಣ-% (ಒಟ್ಟು):			70%	



SANKALP

Ministry of Skill Development
& Entrepreneurship

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿರ್ಮಾಣ

ಡ್ರೆಲ್ ಸರ್ಕರ್, ಬನ್ನೀರುಹಟ್ಟಿ ಮುಖ್ಯ ರಸ್ತೆ,
ಹೊಂಬೇಗೊಡ ನಗರ, ಬೆಂಗಳೂರು-೫೬೦೦೨೯

ಅಧಿಕೃತ ಜಾಲತಾಳ : www.kaushalkar.com